


Tejas Networks Ltd.

Regd. Office: Plot No. 25, 5th Floor
J.P. Software Park, Electronic City Phase 1
Hosur Road, Bengaluru 560 100, India
Tel : +91- 80- 4179 4600/700/800
Fax: +91- 80- 2852 0201



July 26, 2019

The Secretary
National Stock Exchange of India Ltd
Exchange Plaza, C/1, Block G,
Bandra Kurla Complex, Bandra (East)
Mumbai – 400 051
NSESymbol: TEJASNET

The Secretary
BSE Limited
P J Towers, Dalal Street, Fort,
Mumbai – 400 001
BSE Scrip Code: 540595

Dear Sir/Madam,

Re: Newspaper Publication

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the unaudited financial results for the quarter ended June 30, 2019 published in the newspapers "Business Standard" - All India Edition and "Vishwavani - Kannada" - Edition dated July 26, 2019.

Kindly take the above information on record and acknowledge.

Yours sincerely

For Tejas Networks Limited

N R Ravikrishnan
General Counsel, Chief Compliance Officer
& Company Secretary




Tejas Networks Limited

Registered and Corporate Office: J.P. Software Park, Plot No. 25, Sy. No. 13, 14, 17 and 18, Konnapana Agrahara Village, Begur Hobli, Bengaluru 560 100, Karnataka, India.
Corporate Identity Number: L72900KA2000PLC026980 | Tel: +91 80 4179 4600; Fax: +91 80 2852 0201 E-mail: corporate@tejasnetworks.com | Website: www.tejasnetworks.com

ENABLING HIGH SPEED DATA AND BROADBAND NETWORKS

**Deployed in
75+ Countries**



**340+ Patents
Filed**

**285+
Silicon IPs**

Extract of Consolidated Unaudited Results for the quarter ended June 30, 2019

(₹ in crore except per share data)

Sl. No.	Particulars	Quarter ended June 30, 2019	Year ended March 31, 2019	Quarter ended June 30, 2018
1	Total Income from operations ¹	161.89	900.32	235.83
2	Net Profit before tax	10.21	150.02	51.64
3	Net Profit after tax	5.85	147.24	45.03
4	Total Comprehensive Income for the period (Comprising Profit for the period after tax and Other Comprehensive Income after tax)	5.78	146.29	* 44.21
5	Equity Share Capital (Face value of ₹ 10/- each)	95.18	94.99	94.30
6	Reserves (excluding Revaluation Reserve) as shown in the Audited Balance Sheet of the previous year	-	1,225.25	-
7	Earnings per Share (of ₹ 10/- each)			
	(i) Basic ₹	0.64	16.13	4.95
	(ii) Diluted ₹	0.61	15.39	4.70

Notes

1 Key Standalone Financial Information of the company is given below:

Particulars	Quarter ended June 30, 2019	Year ended March 31, 2019	Quarter ended June 30, 2018
Total Income from operations ¹	160.56	894.03	235.41
Net Profit before tax	10.13	149.47	51.76
Net Profit after tax	5.77	146.69	45.15

- 2 The above is an extract of the detailed format of quarterly financial results filed with the Stock Exchanges under Regulation 33 of the Securities and Exchange Board of India (Listing Obligations and Disclosures Requirements) Regulations, 2015. The full format of the Quarterly Results are available on the website of the Stock Exchange(s) and the Company (www.tejasnetworks.com).
- 3 In July, 2017, the Income Tax Department initiated proceedings under Section 132 of the Income tax Act, 1961 (IT Act). The Company and its officials fully co-operated with the Income Tax Department. During the previous years, the Company and certain officers of the Company have received Summons under various sections of the IT Act from the Special Court for Economic Offences. The Company has responded appropriately in this matter. As on date, there is no demand raised by the Income Tax Department in respect of any of the matters under the aforesaid proceedings or summons. The Company is of the view that the outcome of these proceedings/summons will not have any material impact on the Company's financial results.
- 4 In July, 2018, the Company has received an Order from Customs, Excise and Service Tax Appellate Tribunal ('CESTAT') with respect to applicability of excise duty on the software used as part of the Multiplexer products sold during the financial years 2002-03 to 2009-10. The aforesaid Order (the 'Order') has dealt with an earlier Order received during the year 2010-11 with associated demand of Rs. 11.87 and various show cause notices on the similar matter received in different earlier financial years with associated demands aggregating to Rs. 24.88. The Order was a culmination of the various appeals filed by both the Company and the Department of Central Excise in respect of both the earlier order and the show cause notices mentioned above that were heard by the Commissioner of Central Excise and CESTAT. According to the Order, the value of software is to be included for the purpose of arriving at the assessable value for calculating the excise duty liability on the product. Accordingly, CESTAT has remanded the matter back to the adjudicating authority for quantifying the differential duty liability, interest and penalties. Based on Management's assessment of the CESTAT Order, supported by an external legal opinion, Management has concluded that the company has a strong case to defend its position in this matter and accordingly, no provision has been made in the financial results, for the financial impact if any, arising from the aforesaid CESTAT Order. The Company has filed a Miscellaneous Application with CESTAT on August 19, 2018 challenging the aforementioned Order. In addition, Company has also filed a Civil Application on September 24, 2018 under section 35L of the Central Excise Act, 1944 along with a stay application with the Supreme Court against the CESTAT Order. The Company has also received show cause notices from the Department of Central Excise in respect of financial years 2010-11 to 2013-14 on the similar matter amounting to Rs. 3.01 which are not part of the Order.

* excludes other income.

For and on behalf of the Board of Directors

Sd/-

Sanjay Nayak

CEO and Managing Director (DIN: 01049871)

Place: Bengaluru
Date: July 24, 2019

DESIGNED AND MADE-IN-INDIA FOR THE WORLD

ODISHA COAL AND POWER LTD.
(A GOVT. OF ODISHA COMPANY)
Zeeva, Ground Floor, Fortune Towers, Choudhury Baharaj, Bhubaneswar - 751023, Odisha
Ph No. 0674-2300634 / 2300664

NOTICE INVITING TENDER

NTT No: OCP/CON-03/2019 Date: 26.07.2019

Sealed bids in prescribed format are invited from companies/agencies/ firms/consultants for the following work:

Sl. No.	Name of the work	Cost of Tender Paper	BID Security	Issue of Tender Document	Last date of Sale of Tender document	Last date of Submission/ Opening of bid
1	Formulation of Health, Safety and Environment policy for Odisha Coal and Power Limited	Rs. 5,900/- (Rupees Five Thousand and Nine Hundred Only)	Rs. 50,000/- (Rupees Fifty Thousand Only)	26.07.2019	09.08.2019	3.00 PM on 30.08.2019 3.30 PM on 30.08.2019

For further details, bidders may visit our website, i.e. www.ocpl.org.in. Any clarification may please be addressed to the undersigned at the above address or by email to: a.kanungo@ocpl.org.in.

Sd/-
Addl. General Manager (Commercial & Contracts)
Tel: 0674-2300664 (D)

HDFC MUTUAL FUND
SHARDAS APNO KA
HDFC Asset Management Company Limited
A Joint Venture with Standard Life Investments
CIN: L48990MH1809BNC123622

Registered Office: HDFC House, 2nd Floor, H.T. Park, Marg, 165-166, Backbay Reclamation, Churchgate, Mumbai - 400 020. Phone: 022 66316333 / Toll Free No: 1800-3010-6767 / 1800-419-7676
Fax: 022 22821144 / e-mail: clear@hdfcfund.com / Visit us at: www.hdfcfund.com

NOTICE

NOTICE is hereby given that HDFC Trustee Company Limited, the Trustee of HDFC Mutual Fund ("The Fund") has approved the declaration of dividend in the following Plan launched under the Scheme of the Fund and fixed **Wednesday, July 31, 2019** (or the immediately following Business Day, if that day is not a Business Day) as the Record Date for the same:

Name of the Scheme / Plan / Option	NAV as on July 24, 2019 (₹ per unit)	Amount of Dividend (₹ per unit)	Impact of Dividend Distribution on NAV (₹ per unit)	Face Value (₹ per unit)
Plan launched under HDFC Fixed Maturity Plans - Series 38:				
HDFC FMP 11280 June 2016 (I) - Regular Option - Normal Dividend Option	12.8366			
HDFC FMP 11280 June 2016 (I) - Direct Option - Normal Dividend Option	13.0252	Distributable surplus, as reduced by applicable statutory levy	Distributable surplus	10.00
HDFC FMP 11280 June 2016 (I) - Regular Option - Quarterly Dividend Option	10.0554			
HDFC FMP 11280 June 2016 (I) - Direct Option - Quarterly Dividend Option	10.0566			

Pursuant to payment of dividend, the NAV of the Dividend Option(s) of the above Plan would fall to the extent of payout and statutory levy, if any.

Income distribution will be done / Dividend will be paid to those Unit holders / Beneficial Owners whose names appear in the register of Unit holders maintained by the Mutual Fund / statement of beneficial ownership maintained by the Depositories, as applicable, under the Dividend Option(s) of the aforesaid Plan as on the Record Date.

Unit holders who have not opted for Dividend payout through electronic mode(s) are advised to opt for the same at the earliest due to the inherent benefits of such mode(s) such as convenience of direct credit of the proceeds into the bank account as also avoiding loss of payment instructions in transit or fraudulent encashment. Please update the IFSC and MICR Code in order to get payouts via electronic mode into the bank account.

Intimation of any change of address / bank details should be immediately forwarded to the Investor Service Centres of the Fund (for units held in non-demat form) / Depository Participant (for units held in demat form).

Place: Mumbai Sd/-
Date: July 25, 2019 Chief Compliance Officer

For HDFC Asset Management Company Limited

MUTUAL FUND INVESTMENTS ARE SUBJECT TO MARKET RISKS, READ ALL SCHEME RELATED DOCUMENTS CAREFULLY.

Aditya Birla Capital Limited

Reg. Office: Indian Rayon Compound, Vennar - 362 286, Chennai | Tel: 91 2874 24257 | Fax: 91 2875 24220
DN: L87120K0207911208950 | www.adityabirlacapital.com | abcc@adityabirlacapital.com

NOTICE OF THE TWELFTH ANNUAL GENERAL MEETING AND REMOTE E-VOTING INFORMATION

Notice is hereby given that the Twelfth Annual General Meeting ("Meeting") of the Members of Aditya Birla Capital Limited ("the Company") will be held on Monday, 19th August, 2019 at 11.00 a.m. at the Registered Office of the Company at the Club Auditorium, Indian Rayon Compound, Vennar - 362 286, Chennai, to transact the Ordinary and Special Business as set out in the Notice of the Meeting dated 4th May, 2019, together with the Explanatory Statement relating to the relevant business specified therein.

The Notice of the Meeting, Annual Report for the financial year 2018-19, Attendance Slip for the Meeting, Proxy Form and Route Map have been sent electronically to the Members of the Company who have registered their email address with the Company/Depository Participants. Physical copies of the Annual Report have been sent by the permitted mode to those Members who have not registered their e-mail address. The e-communication/dispatch of the same has been completed on 25th July, 2019.

Members can also download the Annual Report along with the Notice of the Meeting from the website of the Company, i.e. www.adityabirlacapital.com and from the website of Karvy Financial Private Limited ("Karvy"), i.e. <http://www.evoting.karvy.com>. In case any Member is desirous of obtaining a printed copy of the above documents, he/she may write to the Company at abcc@adityabirlacapital.com quoting their DP ID and Client ID/DP ID No., as the case may be and the same will be provided, free of cost, upon receipt of request from the Member.

In compliance with the provisions of Section 106 and other applicable provisions of the Companies Act, 2013 ("the Act") read with Rule 20 of the Companies (Management and Administration) Rules, 2014, as amended, and Regulation 44 of the Securities and Exchange Board of India (Listing Obligations and Disclosure Requirements) Regulations, 2015 ("SEBI Listing Regulations"), the Company is providing its Members the facility to vote on resolutions proposed to be considered at the Meeting by electronic means, and the business may be transacted through remote e-voting platform provided by Karvy. The instructions for remote e-voting have been sent to the Members along with the Notice. The facility for voting through electronic voting system on polling paper shall be made available at the Meeting and the Members attending the Meeting who have not cast their vote by remote e-voting shall be able to exercise their right at the Meeting. Members who have cast their vote through remote e-voting prior to the Meeting may attend the Meeting but will not be entitled to cast their vote again at the Meeting.

The cut-off date for determining the eligibility of Members for voting through remote e-voting and voting at the Meeting is Monday, 12th August, 2019.

The remote e-voting period commences on Friday, 16th August, 2019 09:00 AM IST and ends on Sunday, 18th August, 2019 10:00 AM IST after which remote e-voting will not be allowed. The remote e-voting results will be declared by Karvy for voting thereafter. Once the vote on a resolution is cast by a Member, it shall not be allowed to change it subsequently.

Any person, who acquires shares of the Company and becomes a Member of the Company after the dispatch of the Notice and holds shares as of the cut-off date, i.e. Monday, 12th August, 2019 may elect the User ID and Password by sending a request at evoting@karvy.com. However, if a person is already registered with Karvy for remote e-voting, then the existing User ID and Password can be used for casting vote through remote e-voting.

In case of any queries, please visit Help and Frequently Asked Questions (FAQs) section available at Karvy's website at www.evoting.karvy.com/public/faq.aspx. For grievances relating to remote e-voting, Members are requested to contact Mr. Aravind Moudiya, Deputy Manager, Karvy Financial Private Limited, Karvy Securities Tower B, Plot No. 31-32, Gachibowli, Financial District, Hyderabad - 500 032. Contact No: 080-2812-1827, Fax No: 081-40-2342-0814, email: abcc@adityabirlacapital.com, Tel. Fax No: 1800-9724-4001.

For Aditya Birla Capital Limited
Sd/-
Rajesh Duggal
Company Secretary
FCS-4164

Place: Mumbai
Date: 25th July 2019

Pennar Industries Limited
Registered Office: 7th Floor, DLFDC, 5th Cross, 12th Mile, Outer Ring Road, Bengaluru - 560034
CIN: L27102DN0199001919
Tel: 080-45400000
E-Mail: investorrelations@pennar.com
Website: www.pennar.com

NOTICE

Notice is hereby given that a meeting of the Board of Directors of the Company will be held on Monday the 12th day of August, 2019 at 9P Floor DLFDC, Calicut Towers, Kondapur, Hyderabad, Telangana - 500 084, inter alia, to consider, approve and take on record the Un-audited Financial Results (Standalone and Consolidated) for the quarter ended 30th June, 2019.

for Pennar Industries Limited
Sd/-
Mirza Mohammed Ali Baig
Company Secretary & Compliance Officer
Acc 2588
Date: 24th July 2019
Place: Hyderabad

Business Standard
BENGALURU EDITION

Printed and Published by Alura Khan on behalf of Business Standard Private Limited and printed at MMS Printers Private Limited, 245/4, Bharatnagar, Old Madras Road, Bengaluru 560008 and published at A-1, First Floor, 23/3, Lavette Road, Bengaluru - 560 001

Editor: Shyamal Majumdar
BNI NO: 711871998

Readers should write their feedback at feedback@bsmail.in
Ph: 080-22484958 Fax: 080-22484967

For Subscription and Circulation enquiries please contact:
Ms. Manu Singh
Head-Customer Relations
Business Standard Private Limited
3rd & 4th Floor, Building H,
Pragati Condominium, Opp. Century Mills,
P.B. Marg, Worli, Mumbai - 400 013
E-mail: subscr_bs@bsmail.in
70 SMS, 3UR 85 to 37077

DISCLAIMER: News reports and feature articles in Business Standard seek to present an unbiased picture of developments in the markets, the corporate world and the government. Actual developments can turn out to be different owing to circumstances beyond Business Standard's control and knowledge. Business Standard does not take any responsibility for investment or business decisions taken by readers on the basis of reports and articles published in the newspaper. Readers are expected to form their own judgment.

Business Standard does not associate itself with or stand by the contents of any of the advertisements inserted in good faith and published by it. Any claim related to the advertisements should be directed to the advertiser concerned.

Unless explicitly stated otherwise, all rights reserved by M/S Business Standard Pvt. Ltd. Any printing, publication, reproduction, transmission or redistribution of the contents, in any form or by any means, is prohibited without the prior written consent of M/S Business Standard Pvt. Ltd. Any such prohibited and unauthorized use of any percentage of the contents shall invite civil and criminal liabilities.

No Air Surcharge

FOSECO INDIA LIMITED
Registered Office: Gat Nos 922 & 923, Saranawati, Taluka Shirpur
District Pimpri - 412208
Tel: +91 2177 689190, Fax: +91 2137 689180
Website: www.fosecoindia.com E-Mail: investorrelations@fosecoindia.com
Corporate Identity Number: L24294PN199PLC11952
An ISO 9001, ISO 14001 & OHSAS 18001 Accredited Company

Statement of unaudited results for the quarter and 6 months ended June 30, 2019
(All figures in Rupees Lakhs)

Particulars	Current	Corresponding	Current
	3 Months ended 30-Jun-2019	3 months ended in the previous year 30-Jun-2018	Year to date 30-Jun-2019
1 Total Income from Operations (gross)	8,822.49	8,838.87	17,374.08
2 Net Profit for the period (before tax, exceptional and/or extraordinary items)	1,435.76	1,307.21	2,770.12
3 Net Profit for the period before tax (after exceptional and/or extraordinary items)	1,433.76	1,307.21	2,770.12
4 Net Profit for the period after tax (after exceptional and/or extraordinary items)	925.59	642.74	1,788.30
5 Total Comprehensive Income for the period (comprising Profit for the period (after tax) and other comprehensive income (after tax))	920.85	634.77	1,778.97
6 Paid-up Equity Share Capital (Rs.10/- share face-value)	638.65	638.65	638.65
7 Reserves (including Revaluation Reserve) as shown in the Audited Balance Sheet of the previous year	-	-	-
8 Earnings Per Share (for continuing and discontinued operations) (of Rs. 10/- each) - Basic & Diluted	14.48	13.20	28.00

NOTES

- The results have been reviewed by the Audit Committee and approved by the Company's Board of Directors at their respective meetings held on July 25, 2019. The Statutory Auditors have conducted a limited review of the financial results for the quarter and half year ended June 30, 2019 and have issued an unmodified opinion.
- The Company has only one reportable segment, metallurgical products and services, in accordance with Ind AS 100 - "Operating Segments", notified pursuant to the Companies (Indian Accounting Standards) Rules, 2015.
- Effective January 1, 2019, the Company has adopted Ind AS 115 - "Revenue from Contracts with Customers", replacing existing revenue recognition standards viz. Ind AS 18 "Revenue" and Ind AS 11 "Construction Contracts". Using the modified retrospective approach, there were no adjustments required to the retained earnings as at January 1, 2019. Also the adoption of the Ind AS 115 did not have any material impact on the recognition and measurement of revenue and related items in the financial results of the Company.
- The Board of Directors of the Company has declared a 1st interim dividend of Rs 8/- (80%) on per equity share of Rs.10/- each. The interim dividend will be paid to those shareholders (i) whose names appear in the Company's Register of Members, in respect of the shares held in physical form, on the record date, i.e., August 3, 2019 and (ii) whose names appear as beneficial owners, in respect of shares held in demat form, as per the details furnished for this purpose by the National Securities Depository Limited and the Central Depository Services (India) Limited, on the record date, i.e., August 3, 2019. The interim dividend will be paid / dispatched to the shareholders on or before August 24, 2019.
- The above is an extract of the detailed format of financial results filed with the Stock Exchanges under Regulation 33 of the SEBI (Listing Obligations And Disclosure Requirements) Regulations, 2015. The full format of financial results are available on the website of the Company www.fosecoindia.com and also on the websites of the Stock Exchanges, namely BSE Limited, www.bseindia.com, and the National Stock Exchange of India Limited, www.nseindia.com.

For: FOSECO INDIA LIMITED
Sanjay Mathur
Managing Director
DIN: 02029858

Date: July 25, 2019
Place: Mumbai

TEJAS NETWORKS

Registered and Corporate Office: J.P. Software Park, Plot No. 25, 5th & 6th Cross, 13th & 14th Cross, 18th Cross, Bengaluru 560 002, Karnataka, India.
Corporate Identity Number: L72600KA2000PT028600 | Tel: +91 80 4179 4600, Fax: +91 80 2952 0031 | corporate@tejasnetworks.com | Website: www.tejasnetworks.com

ENABLING HIGH SPEED DATA AND BROADBAND NETWORKS

Deployed in 75+ Countries

340+ Patents Filed

285+ Silicon IPs

5G IoT, LTE, Data Centre, Broadband, FTTx, VPN

Extract of Consolidated Unaudited Results for the quarter ended June 30, 2019
(All figures except per share data)

Sl. No.	Particulars	Quarter ended June 30, 2019	Year ended March 31, 2019	Quarter ended June 30, 2018
1	Total Income from operations	303.87	300.32	295.83
2	Net Profit before tax	10.11	130.12	51.64
3	Net Profit after tax	5.80	147.24	45.53
4	Total Comprehensive Income for the period (Comprising Profit for the period after tax and Other Comprehensive Income after tax)	3.78	146.29	44.23
5	Equity Share Capital (Face value of ₹ 10/- each)	96.14	96.14	96.30
6	Reserves (including Revaluation Reserve) as shown in the Audited Balance Sheet of the previous year	-	3,220.25	-
7	Earnings per Share (EPS) of ₹ 10/- each	0.04	14.11	4.78
8	EPS (Basic & Diluted)	0.03	13.89	4.70

Notes

- The above is an extract of the consolidated financial results of the Company as per the Audited Balance Sheet of the Company for the quarter ended June 30, 2019.
- The above is an extract of the consolidated financial results of the Company as per the Audited Balance Sheet of the Company for the quarter ended June 30, 2019.
- The above is an extract of the consolidated financial results of the Company as per the Audited Balance Sheet of the Company for the quarter ended June 30, 2019.
- The above is an extract of the consolidated financial results of the Company as per the Audited Balance Sheet of the Company for the quarter ended June 30, 2019.
- The above is an extract of the consolidated financial results of the Company as per the Audited Balance Sheet of the Company for the quarter ended June 30, 2019.
- The above is an extract of the consolidated financial results of the Company as per the Audited Balance Sheet of the Company for the quarter ended June 30, 2019.
- The above is an extract of the consolidated financial results of the Company as per the Audited Balance Sheet of the Company for the quarter ended June 30, 2019.
- The above is an extract of the consolidated financial results of the Company as per the Audited Balance Sheet of the Company for the quarter ended June 30, 2019.

For and on behalf of the Board of Directors
Sanjay Nayak
Chief Executive Officer

DESIGNED AND MADE-IN-INDIA FOR THE WORLD



ತೇಜಸ್ ನೆಟ್‌ವರ್ಕ್ಸ್ ಅಮಿಟೆಡ್

ನೋಂದಾಯಿತ ಮತ್ತು ಕಾರ್ಪೊರೇಟ್ ಕಛೇರಿ: ಜಿ.ಪಿ. ಸಾಫ್ಟ್‌ವೇರ್ ಪಾರ್ಕ್, ಪ್ಲಾಟ್ ನಂ. 25, ಸರ್ವೆ ನಂ. 13, 14, 17 & 18, ಕೋನಪ್ಪನ ಅಗ್ರಹಾರ ವಿಲೇಜ್, ಬೆಂಗಳೂರು ಹೋಬಳಿ, ಬೆಂಗಳೂರು-560 100, ಕರ್ನಾಟಕ, ಭಾರತ.
 ಕಾರ್ಪೊರೇಟ್ ಐ.ಡಿ.ಎಂ. ನಂಬರ್: L72900KA2000PLC026980 ದೂರವಾಣಿ: +91 80 4179 4600
 ಫ್ಯಾಕ್ಸ್: +91 80 2852 0201 ಇಮೇಲ್: corporate@tejasnetworks.com ವೆಬ್‌ಸೈಟ್: www.tejasnetworks.com

ಜೂನ್ 30, 2019ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಅಪರಿಶೋಧಿತ ಕ್ರೋಢೀಕೃತ ಫಲಿತಾಂಶಗಳ ಸಾರಾಂಶ

(ಪ್ರತಿ ಸೇರಿಸಿದ ವಿವರ ಹೊರತುಪಡಿಸಿ ದೂ. ಕೋಟಿಗಳಲ್ಲಿ)

Sl. No.	ವಿವರಗಳು	ಜೂನ್ 30, 2019ಕ್ಕೆ ಅಂತ್ಯಗೊಂಡ ತ್ರೈಮಾಸಿಕ	ಮಾರ್ಚ್ 31, 2019ಕ್ಕೆ ಅಂತ್ಯಗೊಂಡ ವಾರ್ಷಿಕ	ಜೂನ್ 30, 2018ಕ್ಕೆ ಅಂತ್ಯಗೊಂಡ ತ್ರೈಮಾಸಿಕ
1	ಕಾರ್ಯಾಚರಣೆಗಳಿಂದ ಬಂದ ಒಟ್ಟು ಆದಾಯ*	161.89	900.32	235.83
2	ತೆರಿಗೆಗೆ ಮುನ್ನ ನಿವ್ವಳ ಲಾಭ	10.21	150.02	51.64
3	ತೆರಿಗೆಯ ನಂತರ ನಿವ್ವಳ ಲಾಭ	5.85	147.24	45.03
4	ಆವಧಿಯ ಒಟ್ಟು ಸಮಗ್ರ ಆದಾಯ (ತೆರಿಗೆಯ ನಂತರ ಆವಧಿಯ ಕ್ರೋಢೀಕೃತ ಲಾಭ ಮತ್ತು ತೆರಿಗೆಯ ನಂತರ ಇತರ ಸಮಗ್ರ ಆದಾಯ ಒಳಗೊಂಡಿದೆ)	5.78	146.29	44.21
5	ಈಕ್ವಿಟಿ ಶೇರು ಬಂಡವಾಳ (ಮುಖಬೆಲೆ ₹ 10/- ಪ್ರತಿಯೊಂದಕ್ಕೆ)	95.18	94.99	94.30
6	ಮೀಸಲುಗಳು (ಮರುಮೌಲೀಕೃತ ಮೀಸಲುಗಳನ್ನು ಹೊರತುಪಡಿಸಿ) ಒಂದಿನ ವರ್ಷದ ಪರಿಶೋಧಿತ ಬ್ಯಾಲೆನ್ಸ್ ಶೀಟ್‌ನಲ್ಲಿ ತೋರಿಸಿರುವಂತೆ	-	1,225.25	-
7	ಪ್ರತಿ ಸೇರಿಸಿದ ಗಳಿಕೆ (₹ 10/- ಪ್ರತಿಯೊಂದಕ್ಕೆ)			
	(i) ಮೂಲ ₹	0.64	16.13	4.95
	(ii) ವಿಭಜಿತ ₹	0.61	15.39	4.70

ಟಿಪ್ಪಣಿ:

1. ಕಂಪನಿಯ ಪ್ರತ್ಯೇಕ ಪ್ರಮುಖ ಹಣಕಾಸು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ವಿವರಗಳು	ಜೂನ್ 30, 2019ಕ್ಕೆ ಅಂತ್ಯಗೊಂಡ ತ್ರೈಮಾಸಿಕ	ಮಾರ್ಚ್ 31, 2019ಕ್ಕೆ ಅಂತ್ಯಗೊಂಡ ವಾರ್ಷಿಕ	ಜೂನ್ 30, 2018ಕ್ಕೆ ಅಂತ್ಯಗೊಂಡ ತ್ರೈಮಾಸಿಕ
ಕಾರ್ಯಾಚರಣೆಗಳಿಂದ ಬಂದ ಒಟ್ಟು ಆದಾಯ*	160.56	894.03	235.41
ತೆರಿಗೆಗೆ ಮುನ್ನ ನಿವ್ವಳ ಲಾಭ	10.13	149.47	51.76
ತೆರಿಗೆಯ ನಂತರ ನಿವ್ವಳ ಲಾಭ	5.77	146.69	45.15

2. ಮೇಲಿನ ಸಾರಸಂಕ್ಷಿಪ್ತ 2015ರ ಸೆಡಿಯ ನಿಯಂತ್ರಣಗಳ (ಲಿಸ್ಟಿಂಗ್ ಬಾಧ್ಯತೆ ಮತ್ತು ಫೋಷಣೆಗಳ ಅವಶ್ಯಕತೆಗಳು) 33ನೇ ನಿಯಂತ್ರಣದಡಿ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸಲ್ಲಿಸಲಾಗಿರುವ ತ್ರೈಮಾಸಿಕ ಆರ್ಥಿಕ ಫಲಿತಾಂಶದ ವಿಸ್ತೃತ ನಮೂನೆಯ ಸಾರಾಂಶವಾಗಿದೆ. ಈ ತ್ರೈಮಾಸಿಕ ಆರ್ಥಿಕ ಫಲಿತಾಂಶಗಳ ಪೂರ್ಣ ನಮೂನೆಯ ಸ್ಟಾಕ್ ಎಕ್ಸ್‌ಚೇಂಜ್‌(ಗಳ) ಮತ್ತು ಕಂಪನಿಯ (www.tejasnetworks.com) ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

3. ಜುಲೈ 2017ರಲ್ಲಿ ಆದಾಯ ತೆರಿಗೆ ಇಲಾಖೆಯವರು ಆದಾಯ ತೆರಿಗೆ ಅಧಿನಿಯಮ 1961 (ಆದಾಯ ತೆರಿಗೆ ಕಾಯ್ದೆ), ಸೆಕ್ಷನ್ 132ರಡಿ ಕ್ರಮಗಳನ್ನು ಜಾರಿಗೊಳಿಸಿದರು. ಆದಾಯ ತೆರಿಗೆ ಇಲಾಖೆಯವರಿಂದಿಗೆ ಕಂಪನಿ ಮತ್ತು ಅದರ ಅಧಿಕಾರಿಗಳಿಂದ ವರು ಸಂಪೂರ್ಣ ಸಹಕಾರ ನೀಡಿರುತ್ತಾರೆ. ಒಂದಿನ ವರ್ಷಗಳ ಸಂದರ್ಭದಲ್ಲಿ, ಕಂಪನಿ ಮತ್ತು ಕಂಪನಿಯ ಕೆಲವು ಅಧಿಕಾರಿಗಳು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಿಂದ ಆದಾಯ ತೆರಿಗೆ ಅಧಿನಿಯಮದ ವಿವಿಧ ಸೆಕ್ಷನ್‌ಗಳಡಿಯಲ್ಲಿ ಸಮನ್ಸ್ ಪಡೆದಿರುತ್ತಾರೆ. ಕಂಪನಿಯ ಈ ವಿಷಯದಲ್ಲಿ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದೆ. ಮೇಲೆ ತಿಳಿಸಲಾದ ಕ್ರಮಗಳು ಅಥವಾ ಸಮನ್ಸ್‌ಗಳಿಗೆ ಸಂಬಂಧಿಸಿದ ಯಾವುದೇ ವಿಷಯದ ಒಂದು ದಿನಾಂಕದವರೆಗೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ದೇಡಿಕೆಯ ಪ್ರಸ್ತಾಪವಾಗಿರುವುದಿಲ್ಲ. ಈ ಕ್ರಮಗಳು/ಸಮನ್ಸ್‌ಗಳು ಕಂಪನಿಯ ಕ್ರೋಢೀಕೃತ ಫಲಿತಾಂಶಗಳ ಮೇಲೆ ಯಾವುದೇ ರೀತಿಯ ಪರಿಣಾಮಗಳನ್ನು ಬೀರುವುದಿಲ್ಲವೆಂಬುದು ಕಂಪನಿಯ ದೃಢೀಕರಣವಾಗಿದೆ.

4. ಆರ್ಥಿಕ ವರ್ಷಗಳಾದ 2002-03 ರಿಂದ 2009-10ರ ಸಂದರ್ಭದಲ್ಲಿ ಮಾರಾಟ ಮಾಡಲಾದ ಮೆಲ್ಟಿಪ್ಲೆಕ್ಸ್ ಉತ್ಪನ್ನಗಳ ಭಾಗವಾಗಿ ಉಪಯೋಗಿಸಲಾದ ಸಾಫ್ಟ್‌ವೇರ್ ಮೇಲಿನ ಅನುಕೂಲತೆ ಸುಂಕ ಅನ್ವಯದ ಸಂಬಂಧ ಜುಲೈ 2018ರಲ್ಲಿ ಕಸ್ತಮ್ಸ್, ಎಕ್ಸೈಸ್ & ಸರ್ವೀಸ್ ಟ್ಯಾಕ್ಸ್ ಅಬಿಲಿಟಿ ಟ್ರಿಬ್ಯೂನಲ್ ("ಸಿಇಎಸ್‌ಟಿಎಂಟಿ") ನಿಂದ ಆದೇಶವನ್ನು ಕಂಪನಿಯು ಸ್ವೀಕರಿಸಿದೆ. ಮೇಲೆ ತಿಳಿಸಲಾದ ಆದೇಶವು ('ಆದೇಶ') 2010-11ರ ಸಾಲಿಗೆ ಸಂಬಂಧಿಸಿದ ಡಿಮಾಂಡ್ ರೂ. 11.87 ಕೋಟಿಗಳು ಹಾಗೂ ಈ ಒಂದೇ ಸ್ವೀಕರಿಸಲಾದ ಆದೇಶದೊಂದಿಗೆ ವ್ಯವಹರಿಸಲಾಗಿದೆ ಮತ್ತು ಒಂದಿನ ವಿವಿಧ ಆರ್ಥಿಕ ವರ್ಷಗಳಿಗೆ ಸಂಬಂಧಿಸಿದ ಒಟ್ಟಾರೆ ಡಿಮಾಂಡ್ ರೂ. 24.88 ಕೋಟಿಗಳು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಶೋಕಾಸ್ ನೋಟೀಸ್‌ಗಳನ್ನು ಸ್ವೀಕರಿಸಲಾಗಿದೆ. ಮೇಲೆ ಉಲ್ಲೇಖಿಸಲಾದ ಒಂದಿನ ಆದೇಶ ಮತ್ತು ಶೋಕಾಸ್ ನೋಟೀಸ್‌ಗಳಿಗೆ ಸಂಬಂಧಿಸಿದಂತೆ ಕಂಪನಿ ಮತ್ತು ಕೇಂದ್ರೀಯ ಅನುಕೂಲತೆ ಇಲಾಖೆಯವರಿಂದಲೂ ಸಲ್ಲಿಸಲ್ಪಟ್ಟ ವಿವಿಧ ಮನವಿಗಳನ್ನು ಆಯುಕ್ತರು, ಕೇಂದ್ರ ಅನುಕೂಲತೆ ಮತ್ತು ಸಿಇಎಸ್‌ಟಿಎಂಟಿಗಳಿಂದ ಅಲಿಸಿದ ನಂತರ ಅಂತಿಮವಾಗಿ ಈ ಆದೇಶವನ್ನು ನೀಡಲಾಗಿದೆ. ಆದೇಶದನ್ವಯ ಉತ್ಪನ್ನಗಳ ಮೇಲೆ ಅನುಕೂಲತೆ ಸುಂಕ ಹೊಣೆಗಾರಿಕೆಯ ಲೆಕ್ಕಾಚಾರದ ಮೌಲ್ಯಮಾಪನವನ್ನು ಮಾಡುವ ಸಂದರ್ಭದಲ್ಲಿ ಸಾಫ್ಟ್‌ವೇರ್ ಮೌಲ್ಯವನ್ನು ಸೇರ್ಪಡಿಸಬೇಕಾಗಿದೆ. ಅಂತೆಯೇ, ಸುಂಕದಲ್ಲಿನ ವ್ಯತ್ಯಾಸದ ಹೊಣೆಗಾರಿಕೆ, ಬಡ್ಡಿ ಮತ್ತು ದಂಡಗಳ ಪರಿಮಾಣಗಳು ತೀರ್ಮಾನಿಸುವ ಅಧಿಕಾರಿ ಮತ್ತು ಒಳಪಡಿಸುವಂತೆ ಸಿಇಎಸ್‌ಟಿಎಂಟಿ ತಿಳಿಸಿದೆ. ಸಿಇಎಸ್‌ಟಿಎಂಟಿ ಆದೇಶವನ್ನು ಮ್ಯಾನೇಜ್‌ಮೆಂಟ್‌ನವರು ಬಾಹ್ಯ ಕಾನೂನು ತಜ್ಞರ ಅಭಿಪ್ರಾಯದ ಬೆಂಬಲ ಪಡೆದಿದ್ದು, ಮ್ಯಾನೇಜ್‌ಮೆಂಟ್ ಈ ಪ್ರಕ್ರಿಯೆಯಲ್ಲಿ ಬಲವಾಗಿ ತನ್ನ ನಿಲುವಿನಂತಿರಲು ತೀರ್ಮಾನಿಸಿದ ಹಾಗೂ ಅದರಂತೆ, ಮೇಲೆ ತಿಳಿಸಿದ ಸಿಇಎಸ್‌ಟಿಎಂಟಿ ನ ಆದೇಶದಿಂದ ಬರಬಹುದಾದ ಆರ್ಥಿಕ ಪರಿಣಾಮವು ಯಾವುದಾದರೂ ಇದ್ದರೂ, ಆರ್ಥಿಕ ಫಲಿತಾಂಶಗಳ ಹೇಳಿಕೆಗಳಲ್ಲಿ ಯಾವುದೇ ನಿಬಂಧನೆಗಳನ್ನು ಮಾಡಿರುವುದಿಲ್ಲ. ಮೇಲೆ ತಿಳಿಸಲಾದ ಆದೇಶವನ್ನು ಪ್ರಸ್ತುತಿ ಕಂಪನಿಯು ಆಗಸ್ಟ್ 19, 2018ರಂದು ಸಿಇಎಸ್‌ಟಿಎಂಟಿ ದೊಂದಿಗೆ ವಿವಿಧ ಅರ್ಜಿಯನ್ನು ಸಲ್ಲಿಸಿದೆ. ಮುಂದುವರಿದು, ಸಿಇಎಸ್‌ಟಿಎಂಟಿ ಆದೇಶದ ವಿರುದ್ಧ ಸೆಪ್ಟೆಂಬರ್ 24, 2018ರಂದು ಕೇಂದ್ರೀಯ ಅನುಕೂಲತೆ ಕಾಯ್ದೆ, 1944ರ ಸೆಕ್ಷನ್ 35ಎಲ್ ರಡಿಯಲ್ಲಿ ಸಾರ್ವಜನಿಕ ಅರ್ಜಿಯ ದಾವೆ ಹೂಡುವುದರ ಜೊತೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ಅರ್ಜಿಯನ್ನು ಕಂಪನಿಯು ಸಲ್ಲಿಸಿದೆ. 2010-11 ರಿಂದ 2013-14ರ ಆರ್ಥಿಕ ವರ್ಷಗಳಿಗೆ ಆದೇಶಕ್ಕೆ ಸಂಬಂಧಿಸಿದ ರೂ. 3.01ಗೆ ಕೇಂದ್ರೀಯ ಅನುಕೂಲತೆ ಇಲಾಖೆಯಿಂದ ಇದೇ ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಕಂಪನಿಯು ಶೋಕಾಸ್ ನೋಟೀಸ್‌ಗಳನ್ನು ಪಡೆದಿದೆ.

* ಇತರ ಆದಾಯ ಹೊರತುಪಡಿಸಿ.

ಮಂಡಳಿಯ ನಿರ್ದೇಶಕರುಗಳ ಪರವಾಗಿ
 ಸಹಿ/-
 ಸಂಜಯ್ ನಾಯಕ್
 ಮುಖಾಂತಿ ಮತ್ತು ವ್ಯವಸ್ಥಾಪಕ ನಿರ್ದೇಶಕರು
 (DIN: 01049871)

ಸ್ಥಳ : ಬೆಂಗಳೂರು
 ದಿನಾಂಕ : ಜುಲೈ 24, 2019

THE SOUTH IN

CIN : L
 Regd. Office: Chikkayal

STATEMENT OF FOR THE QU

Sl No	Particulars
1.	Total income from operat
2.	Net profit for the period (Exceptional and / or Ex
3.	Net profit for the period (after Exceptional and /
4.	Net Profit for the period and / or extraordinary ite
5.	Total comprehensive Inc (comprising profit for the and other comprehensibi
6.	Equity Share Capital
7.	Reserves (excluding Re shown in the Audited B the year) under Other E
8.	Earnings Per Share (of Basic : Diluted :

1. The above is an extract of the Stock Exchange under f Requirements) Regulations are available on the website www.sipaper.com

Place: Bengaluru
 Date: 25-07-2019

ಈ ಕಾರಣದಿಂದ:
 ಇಂಡಿಯಾಬುಲ್ಸ್ ಹೌಸಿಂಗ್ ಮತ್ತು ಫುನ್ ನಿರ್ಮಾಣ ಮತ್ತು ಅಧಿಕಾರದ ಪ್ರಯೋಗ ಬೇಡಿಕೆಯ ಸೂಚನೆ ಮೂಲಕ ಲಾಲಿವಾಲಾ ಮತ್ತು ರೂ. 9,99,47,337/- (ರೂ. ನಂ. H LAPMAL002967 15.03.2019 ರವರೆಗಿನ ಮೇ ಸಾಲಗಾರರು ಸಾಲ ಮರುಪ ಆಗಸ್ಟ್ ನಿಯಮ 8 ರೂಂ ಸಾರ್ವಜನಿಕವಾಗಿ ತಿಳಿಯಪ ಸೆಕ್ಯೂರ್ಡ್ ಅಸ್ತಿಗಳನ್ನು ರಿಡಿ ವ್ಯಾಪ್ತಿಯಲ್ಲಿ ಸೇರಿಸಲಾ ಪ್ರತ್ಯೇಕವಾಗಿ ಸಾಲಗಾರರಿಗೆ ಯಾವುದೇ ವ್ಯವಹಾರವು ಇ ತೊಂದರೆ ಒಂದು ಲಕ್ಷದ ಒಳಪಟ್ಟಿದೆ.

ಗ್ರಾಮ - ಅಮ್ಮನಿ ಬೆಳಂದೂರು
 ನಂ.119/2ರ ಪೂರ್ವ ಭಾಗ
 ಪಾರ್ಸಲ್
 ಸದರಿ ಸ್ಥಳ ಈ ಕೆಳಗಿನಂತೆ ಸ
 ಪೂರ್ವ : ರಸ್ತೆ
 ಪಶ್ಚಿಮ : ಅಡೆ
 ಉತ್ತರ : ಸಮೀಪ
 ದಕ್ಷಿಣ : ಸಮೀಪ
 ದಿನಾಂಕ : 23.07.2019
 ಸ್ಥಳ : ಬೆಂಗಳೂರು

ಬಿತ್ತರಣೆ
ಪತ್ರಿಕೆ ಬರುತ್ತಿವೆಯೇ?
 ಇಲ್ಲವೇನು ಹೇಗಾಗಲಿ
 ವಿಶ್ವವಾಣಿ ಪತ್ರಿಕೆಯ
 ಅಂದಾಜಾರಂಭಕ್ಕೆ
 ಪತ್ರಿಕೆಯ ಪರಿಚಯವನ್ನು
 ಸಮಗ್ರ ಇಲ್ಲಿ
 ಕಂಡುಕೊಳ್ಳಿ

ಪ್ರಸಾರಣ ವಿಭಾಗ
6362393959
 circulation@vishwanews

ಮನ್ಸೂರ್‌ನಿಂದ ಪ್ರೊಲೀಸರು, ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ ರಾಜಕಾರಣಿಗಳಿಗೂ ಹಣ!

ನಿ ವಿಶ್ವಾಸ ಸಮಿತಿ ಬೆಂಗಳೂರು
 ಮಂಜೂರಿನಿಂದ ಒಟ್ಟು 100 ಕೋಟಿ ರೂ.ಗಳನ್ನು ಮಂಜೂರು ಮಾಡಿ ಮನ್ಸೂರ್‌ನಿಂದ ಪ್ರೊಲೀಸರು, ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ ರಾಜಕಾರಣಿಗಳಿಗೂ ಹಣ! ಮನ್ಸೂರ್‌ನಿಂದ ಪ್ರೊಲೀಸರು, ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ ರಾಜಕಾರಣಿಗಳಿಗೂ ಹಣ! ಮನ್ಸೂರ್‌ನಿಂದ ಪ್ರೊಲೀಸರು, ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ ರಾಜಕಾರಣಿಗಳಿಗೂ ಹಣ!

ಇಡಿಯಿಂದ ಹಲವು ದಾಖಲೆ ಸಂಗ್ರಹ
 ಆರು ದಿನಗಳಿಂದ ತೆರೆದಿರುವ ಮನ್ಸೂರ್‌ನಿಂದ ಪ್ರೊಲೀಸರು, ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ ರಾಜಕಾರಣಿಗಳಿಗೂ ಹಣ! ಮನ್ಸೂರ್‌ನಿಂದ ಪ್ರೊಲೀಸರು, ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ ರಾಜಕಾರಣಿಗಳಿಗೂ ಹಣ!



ಇಡಿಯಿಂದ ಹಲವು ದಾಖಲೆ ಸಂಗ್ರಹ
 ಆರು ದಿನಗಳಿಂದ ತೆರೆದಿರುವ ಮನ್ಸೂರ್‌ನಿಂದ ಪ್ರೊಲೀಸರು, ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ ರಾಜಕಾರಣಿಗಳಿಗೂ ಹಣ! ಮನ್ಸೂರ್‌ನಿಂದ ಪ್ರೊಲೀಸರು, ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ ರಾಜಕಾರಣಿಗಳಿಗೂ ಹಣ!



ನಿ ವಿಶ್ವಾಸ ಸಮಿತಿ ಬೆಂಗಳೂರು
 ಮನ್ಸೂರ್‌ನಿಂದ ಪ್ರೊಲೀಸರು, ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ ರಾಜಕಾರಣಿಗಳಿಗೂ ಹಣ! ಮನ್ಸೂರ್‌ನಿಂದ ಪ್ರೊಲೀಸರು, ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ ರಾಜಕಾರಣಿಗಳಿಗೂ ಹಣ!

ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ
 ಮನ್ಸೂರ್‌ನಿಂದ ಪ್ರೊಲೀಸರು, ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ ರಾಜಕಾರಣಿಗಳಿಗೂ ಹಣ! ಮನ್ಸೂರ್‌ನಿಂದ ಪ್ರೊಲೀಸರು, ನೂತನ ಶಿಕ್ಷಣ ನೀತಿ ಕರಡು ಅತ್ಯುತ್ತಮ ರಾಜಕಾರಣಿಗಳಿಗೂ ಹಣ!

ಅನ್ವೇಷಣೆಗಳು ಪರಿಸರ ಸ್ನೇಹಿಯಾಗಿರಲಿ: ಪ್ರೊ.ಕರಿಸಿದ್ದಪ್ಪ

ನಿ ವಿಶ್ವಾಸ ಸಮಿತಿ ಬೆಂಗಳೂರು
 ಅನ್ವೇಷಣೆಗಳು ಪರಿಸರ ಸ್ನೇಹಿಯಾಗಿರಲಿ: ಪ್ರೊ.ಕರಿಸಿದ್ದಪ್ಪ. ಅನ್ವೇಷಣೆಗಳು ಪರಿಸರ ಸ್ನೇಹಿಯಾಗಿರಲಿ: ಪ್ರೊ.ಕರಿಸಿದ್ದಪ್ಪ. ಅನ್ವೇಷಣೆಗಳು ಪರಿಸರ ಸ್ನೇಹಿಯಾಗಿರಲಿ: ಪ್ರೊ.ಕರಿಸಿದ್ದಪ್ಪ.



ಅನ್ವೇಷಣೆಗಳು ಪರಿಸರ ಸ್ನೇಹಿಯಾಗಿರಲಿ: ಪ್ರೊ.ಕರಿಸಿದ್ದಪ್ಪ
 ಅನ್ವೇಷಣೆಗಳು ಪರಿಸರ ಸ್ನೇಹಿಯಾಗಿರಲಿ: ಪ್ರೊ.ಕರಿಸಿದ್ದಪ್ಪ. ಅನ್ವೇಷಣೆಗಳು ಪರಿಸರ ಸ್ನೇಹಿಯಾಗಿರಲಿ: ಪ್ರೊ.ಕರಿಸಿದ್ದಪ್ಪ.

ಸ್ವಾತಂತ್ರ್ಯ ದಿನಾಚರಣೆಗೆ ಸೂಕ್ತ ಭದ್ರತೆ ಕಲ್ಪಿಸಲು ಸೂಚನೆ

ಸ್ವಾತಂತ್ರ್ಯ ದಿನಾಚರಣೆಗೆ ಸೂಕ್ತ ಭದ್ರತೆ ಕಲ್ಪಿಸಲು ಸೂಚನೆ
 ಸ್ವಾತಂತ್ರ್ಯ ದಿನಾಚರಣೆಗೆ ಸೂಕ್ತ ಭದ್ರತೆ ಕಲ್ಪಿಸಲು ಸೂಚನೆ. ಸ್ವಾತಂತ್ರ್ಯ ದಿನಾಚರಣೆಗೆ ಸೂಕ್ತ ಭದ್ರತೆ ಕಲ್ಪಿಸಲು ಸೂಚನೆ.

ಸ್ವಾತಂತ್ರ್ಯ ದಿನಾಚರಣೆಗೆ ಸೂಕ್ತ ಭದ್ರತೆ ಕಲ್ಪಿಸಲು ಸೂಚನೆ
 ಸ್ವಾತಂತ್ರ್ಯ ದಿನಾಚರಣೆಗೆ ಸೂಕ್ತ ಭದ್ರತೆ ಕಲ್ಪಿಸಲು ಸೂಚನೆ. ಸ್ವಾತಂತ್ರ್ಯ ದಿನಾಚರಣೆಗೆ ಸೂಕ್ತ ಭದ್ರತೆ ಕಲ್ಪಿಸಲು ಸೂಚನೆ.

ತೇಜಸ್ ನದಿವರ್ಧಕ ಅಮಿಟೆಡ್

ತೇಜಸ್ ನದಿವರ್ಧಕ ಅಮಿಟೆಡ್
 ತೇಜಸ್ ನದಿವರ್ಧಕ ಅಮಿಟೆಡ್. ತೇಜಸ್ ನದಿವರ್ಧಕ ಅಮಿಟೆಡ್.

ಜೂನ್ 30, 2019ಕ್ಕೆ ಅಂತಿಮ ಮತ್ತು ಸೂಚಕ ಅಂತಿಮೋದ್ದಿತಿ
ಕ್ರೋಡೀಕೃತ ಫಲಿತಾಂಶಗಳ ಸಾರಾಂಶ

ಕ್ರ. ಸಂ.	ವಿವರಣೆ	ಜೂನ್ 30, 2019ಕ್ಕೆ ಅಂತಿಮ ಮತ್ತು ಸೂಚಕ	ಜೂನ್ 30, 2019ಕ್ಕೆ ಅಂತಿಮ ಮತ್ತು ಸೂಚಕ	ಜೂನ್ 30, 2019ಕ್ಕೆ ಅಂತಿಮ ಮತ್ತು ಸೂಚಕ
1	ಉತ್ಪಾದನೆಯಿಂದ ಉಂಟಾದ ಲಾಭ	16.59	900.32	235.63
2	ಪರಿಣಿತ ವ್ಯಯ	10.21	190.02	51.04
3	ಪರಿಣಿತ ವ್ಯಯ	5.95	147.24	45.03
4	ಪರಿಣಿತ ವ್ಯಯ	5.78	148.79	44.21
5	ಉಳಿತಾಯ	95.18	94.99	94.30
6	ಉಳಿತಾಯ	0.84	16.13	4.95
7	ಉಳಿತಾಯ	0.61	15.39	4.70

THE SOUTH INDIA PAPER MILLS LIMITED

THE SOUTH INDIA PAPER MILLS LIMITED
 Regd. Office: Chikmagalur, Karnataka State

STATEMENT OF UNAUDITED FINANCIAL RESULTS FOR THE QUARTER ENDED 30-JUNE 2019

Sl. No.	Particulars	Quarter ended 30-06-2019	Quarter ended 30-06-2018
1.	Total income from operations	8,088.96	6,073.75
2.	Net profit for the period (before tax, Exceptional and / or Extraordinary items)	571.30	598.45
3.	Net profit for the period (after tax, Exceptional and / or Extraordinary items)	571.30	598.45
4.	Net Profit for the period after exceptional and / or extraordinary items	448.30	486.45
5.	Total comprehensive income for the period (including profit for the period (after tax) and other comprehensive income (after tax))	448.30	486.45
6.	Equity Share Capital	1,500.00	1,500.00
7.	Reserves (including Retention Reserve as shown in the Audited Balance Sheet of previous year) under Other Equity	14,045.34	12,389.42
8.	Earnings Per Share of Rs. 10/- cent in Rs. 100/-	2.99	3.13

PUBLIC NOTICE

PUBLIC NOTICE
 The general public are hereby notified that the documents in the public domain have been prepared to purchase the schedule property from its owner...

ಮಾನವಾನ್ವಯ ಬೆಂಚಿ: ದೂರು ದಾಖಲು

ಮಾನವಾನ್ವಯ ಬೆಂಚಿ: ದೂರು ದಾಖಲು
 ಮಾನವಾನ್ವಯ ಬೆಂಚಿ: ದೂರು ದಾಖಲು. ಮಾನವಾನ್ವಯ ಬೆಂಚಿ: ದೂರು ದಾಖಲು.

ತೇಜಸ್ ನದಿವರ್ಧಕ ಅಮಿಟೆಡ್
 ತೇಜಸ್ ನದಿವರ್ಧಕ ಅಮಿಟೆಡ್. ತೇಜಸ್ ನದಿವರ್ಧಕ ಅಮಿಟೆಡ್.

ತೇಜಸ್ ನದಿವರ್ಧಕ ಅಮಿಟೆಡ್
 ತೇಜಸ್ ನದಿವರ್ಧಕ ಅಮಿಟೆಡ್. ತೇಜಸ್ ನದಿವರ್ಧಕ ಅಮಿಟೆಡ್.

ತೇಜಸ್ ನದಿವರ್ಧಕ ಅಮಿಟೆಡ್
 ತೇಜಸ್ ನದಿವರ್ಧಕ ಅಮಿಟೆಡ್. ತೇಜಸ್ ನದಿವರ್ಧಕ ಅಮಿಟೆಡ್.